

June 21, 2020

The Manager – Listing **BSE Limited** (BSE: 507685)

The Manager - Listing National Stock Exchange of India Limited (NSE: WIPRO)

Dear Sir/Madam,

Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the copies of the Notice to the Shareholders published in the newspapers, The Economic Times and Kannada Prabha, for the 74th Annual General Meeting of the Company.

Thanking You,

For Wipro Limited

G Kothandaraman


Manderaman

General Manager - Finance



Bengaluru 560 035 W: wipro.com

Wipro Limited T: +91 (80) 2844 0011
Doddakannelli F: +91 (80) 2844 0256
Sarjapur Road E: info@wipro.com



DCGI Allows Restricted Use of Glenmark's Favipiravir

Drug to be used only in mild to moderate cases; co should submit details of trials in 3 months


Teena.Thacker@timesgroup.com

New Delhi: Glenmark Pharmaceuticals has received permission from the Drug Controller General of India (DCGI) to manufacture and sell Favipiravir for "restricted use" in treatment of Covid-19 infections.

The approval has been given for treatment of mild to moderate cases, sources said.

"Under an accelerated approval process at the Central Drugs Stan-Organisation Control (CDSCO), the subject expert committee (SEC) has recommended the grant of permission to manufacture and market Glenmark Pharmalet," sources added.

The approval comes with a caveat es in metabolism of uric acid.



though. Glenmark will have to submit a copy of informed consent and a report of the ongoing clinical trials within three months. The SEC has also recommended that the ceuticals' Favipiravir, 200 mg tab- drug be used with caution in patients with a history of abnormaliti-

Glenmark confirmed that it had received approval from India's drug regulator to launch the oral antiviraldrug.

"This approval has been granted based on evaluation of data and in consultation with the subject expert committee, as part of accelera-

ted approval process, considering the emergency situation and unmet medical needs of the Covid-19 outbreak. It is for restricted emergency use in India. Restricted use entails responsible medication use where every patient must have signed informed consent before treatment initiation," Glenmark said.

The company should also conduct post-marketing surveillance on the first 1,000 patients to assess the safety and efficacy of the drug.

Glenmark started phase III clinical trials of the drug after it received permission from the DCGI in May.

Favipiravir, one of the potential drug candidates for the treatment of Covid-19, is also undergoing clinical trials in various countries including United States, China, Japan, Italy, South Korea and Russia.

Govt May Allow PPE Export as Production Rises

Teena.Thacker@timesgroup.com

New Delhi: The government is looking to start exporting personal protective equipment (PPE) suits, ida senior government official. as India's self-reliance on manufacturing PPE grows.

lakh PPE suits daily and over 600 companies are certified to manufacture PPE. "India has become the second largest manufacturer

of PPE body coveralls within a India into the world's second lar- ty is assured. The domestic manustocks and hence we are conside- ralls, next only to China". ring allowing manufacturers to start exports of PPE coveralls," sa-

In earlier statement, the ministry of textiles had said they were ta-India now produces more than 4-5 king several steps to ensure both quality and quantity of PPE coveralls measure up to desired levels within a very short span of time of two months, "thereby catapulting standards for coveralls. The quali-ralls every day.

short time span. We have enough gest manufacturer of body cove-

The ministry has taken steps to ensure only certifisupply chain are allowed to supply body coveralls to governments, an official

facturers rose to the occasion to surmount the challenge of providing PPE at the time when we were dependent only on imports from ed players across the China. Now that we have enough capacity to cater to the needs of the country, export of PPE is being looked at," said another government official. The 128 approved manustatement said. "The Bureau of Infacturers have a current capacity dian Standards has come out with to manufacture 521,050 PPE coveRIDING ON DISCOUNTS AND CASHBACKS

Food Deliveries at QSRs Back at Pre-Covid Levels

Sales pick up fast as pent-up demand due to lockdown and absence of dine-in options help

Ratna.Bhushan@timesgroup.com


New Delhi: Large quick service restaurants such as Pizza Hut, McDonald's and KFC said their delivery sales have either reached pre-Covid volumes or witnessed significant pickup over the past two weeks since lockdown curbs eased. This comes at a time when dine-in sales remain negligible.

"We have reached pre-Covid volumes on delivery, spurred by offers like 'buy one, get one free' and 40% savings on larger boxes," said Merrill Pereyra, managing director of comeback. "We have seen growth in day announced flat 30% off on its Pizza Hut India.

rants has introduced individual consumption boxes in select cities about sharing food, he said.

Almost all brands have restarted promotions, upfront discounts of 20-40%, or cash-back offers on deliveries, either through aggregators or exclusively on their own apps, to spur demand as most consumers remain indoors and offices and from homes.

McDonald's India - North and nel. Contactless deliveries, take- serving of alcohol.



East said business is making a 20%. Swiggy's rival Zomato on Friour delivery sales, as people are or-The chain owned by Yum Restau- dering more," a company spokesperson said. "Besides, drive-thru's consumers would be conscious customers." The burger-and-fries chain said it has opened over 130 restaurants in the North & East since the time the government an-Moksh Chopra said: "Wednesdays and weekends continue to be big crowd pullers." He said delivery

aways and dine-in have received "encouraging response", he said. Delivery platform Swiggy said the overall supply has grown to over 50% of what it was in pre-Covid period. "We are witnessing an increase in orders from customers who are unwinding from the recent lockdown and ordering frequency from this segment has doubled or tripled," a Swiggy spokesperson said. "With restaurants resuming operations gradually, and many other factors improving, we expect this boost in demand for food delivery to further pick up pace and start inching towards the pre-Covid lev-

McDonald's West and South, operated by Hardcastle Restaurants, on Friday announced a 'Thank God its FriYaY promotion which it said was exclusively on delivery platform Swiggy at discounts of over Zomato Gold platform.

Zomato Gold, which covers both dine-in and delivery, has been a are also performing well, as a result bone of contention with restauacross delivery and takeaway since of speed with which we can serve rants which in its original format offered one-plus-one, or two-plustwo offers on food or liquor with participating restaurants taking the discounts. Restaurants across nounced relaxation of restrictions. fine-dine, which require larger KFC India chief marketing officer spaces and rely on ambience and instore experiences, however, said reopening outlets is not an ideal option unless rentals are waived off or schools continue to operate largely continues to be strong, with about reduced, given half capacity seathalf its sales coming from the chaning and restrictions on timing and

DMRC May Give Some Relief on Rent, Charges

to Metro Station Outlets Large number of requests

Faizan.Haidar@timesgroup.com

for waivers of licence fee,

other dues after metro has

been shut for three months

New Delhi: More than 400 food and retail outlets spread across Delhi metro stations may get rental relief after Delhi Metro Rail Corporation (DMRC) officials said requests from shopkeepers for waivers were being considered.

The officials said a large number of requests for waivers of licence fee and other dues had been received by the authority. "The requests are being considered under provisions of respective licence agreements of properties," said a DMRC spokesperson.

Most of the outlets operating inside metro stations, including small kiosks, fine dining restaurants, fast food joints and retail stores, depend solely on the three million passengers riding the metro daily.

Delhi Metro has now been shut for three months and the outlets have been incurring losses. "There are some retail areas, which are not inside the stations. They can open now. But many outlets are inside the stations and they solely depend on the passengers of Delhi Metro for sale. They must get some relief from the authority," said Manpreet Singh, treasurer of the National Restaurant Association of India.

The Delhi Metro is among the five largest



metro networks of the world and, once the remaining work is completed, it will be the largest in the world. With retail shops spread along the 377-km network in 274 stations, it is among the most sought-after retail spaces in Delhi-National Capital Region.

In the coming days, a million square feet of retail space will be added to the existing infrastructure. "We have been told DMRC has formed a committee to review the demand of retailers," said Pankaj Bajaj, managing director, Eldeco Infrastructure and Properties, which has been awarded retail spaces at Kashmere Gate metro station, one of the busiest intersections of the network.

The DMRC official said that space at prime locations is leased quickly but other staAnandi.C@timesgroup.com

Mumbai: Technology leaders across companies are looking at the next phase of technology adoption beyond Covid-19 response platforms and digital tools, TCS chief technology officer K Ananth Krishnan said. The reading was based on responses of 87% of the participants in a poll at a recent virtuabout the future...the new base al event by the company.

is resonating with a surpri-



Following onset of the pandements, Krishnan said, based mic, companies across the world were forced to change their business models. To stay resilient meant switching to new digital platforms, new response mechanisms and new management principles to handle pandemic-induced disruptions, Krishnan said.

Digital Strategy Changing Post Covid: TCS' Krishnan

TCS poll shows 87% of participants expect co leadership to anticipate the next phase of technology adoption

Clients of TCS, across even hard-hit sectors such as airlines and transportation, are already considering fresh tech-

nology strategies and investon observations at the company's annual innovation forum.

These sectors have struggled due to the global lockdown and have had to rely on technology companies to shut down and reopen limited business.

"The airline industry for example, while they are severely hit because of the current run up...their medium to long term plans seem to be based on, 'okay now we're here but this is

what we will do from a business perspective, this is what we'll do from a brand perspective, this is what we'll do from an experience perspective' and so on," according to Krishnan.

"There are other industries which are looking at fundamental shifts and saying that, just like work from home is a culture which at least in certain industries has worked quite well, will there be a new opportunity for industries like logistics," he added.

"People are already thinking

NATIONAL CAPITAL UNDER SPOTLIGHT

ICMR Sets Up 11 Teams to Monitor Antigen Tests

Of 7,040 rapid antigen tests done in Delhi, 456 are found positive

> Teena.Thacker @timesgroup.com

New Delhi: India's top health research body has constituted 11 teams to monitor antigen tests being carried out in the national capital, where there's been a surge in Covid-19 cases. Of the more than 7,000 tests conducted on the first day of the antigen tests on Thursday, 456 people were found positive. deputy chief minister Manish chain reaction (RT-PCR) tests, who live in containment zones

dian Council of Medical Rese- to use, they lose in accuracy, search comprise of epidemiologists along with doctors from the All India Institute of Medical Sciences and they will mo- low, as reported by ICMR itself, nitor the antigen tests and provide support, a senior government official said.

"The teams will monitor and make sure that antigen tests may result in "missing many are carried out correctly," infected individuals." another official said.

and 1,969 deaths, the national detecting true negatives, is capital recorded the highest between 99.3% and 100%, bapositivity rate of 30.5% on Ju-sed on validation done at two ne 15. Delhi's case fatality rate sites. The kit's sensitivity, or stands at 3%.

number of coronavirus cases dent evaluations. in India surged. The tests can generate results in 30 minutes, which is faster than the reverse transcription polymerase sensitivity.



Sisodia said. He said people which are the gold standard in

were being tested in the first Microbiologists, however, are skeptical. While antigen The 11 teams set up by the Intests gain in speed and are easy veral microbiologists said on condition of anonymity.

> "The sensitivity of the test is and can underestimate the prevalence," said a microbiolo-

> The microbiologists said this

According to ICMR, the speci-With 49,979 total infections ficity, or the kit's accuracy in rate of detecting infections ICMR approved the antigen correctly, ranged from 50.6% to tests earlier this week as the 84%, based on two indepen-

> Viralload of a patient is also a factor, ICMR said. A higher viral load correlated with higher

WIPRO LIMITED

Registered Office: Doddakannelli, Sarjapur Road, Bengaluru-560 035. Tel: +91-80-2844 0011; Fax: +91-80-2844 0054; CIN: L32102KA1945PLC020800 Website: www.wipro.com; E-mail: corp-secretarial@wipro.com

NOTICE OF THE 74th ANNUAL GENERAL MEETING OF WIPRO LIMITED

Notice is hereby given that the 74th Annual General Meeting (AGM) of Wipro Limited ("Company") will be held on Monday, July 13, 2020 at 9.00 AM IST through video conferencing ("VC") to transact the businesses as set out in the Notice of the 74th AGM, in compliance with the applicable provisions of the Companies Act, 2013 ("Act"), the General Circular No. 14/2020 dated April 8, 2020, General Circular No. 17/2020 dated April 13, 2020 and General Circular No. 20/2020 dated May 5, 2020 issued by the Ministry of Corporate Affairs ("MCA") and SEBI (Listing Obligations and Disclosure Requirements) Regulations, 2015 ("SEBI Listing Regulations").

Electronic copies of the Notice of the 74th AGM, procedure and instructions for e-voting and the Annual Report 2019-20 have been sent on June 19, 2020, to all those Members whose email IDs are registered with the Company/Depositories.

The Notice of the 74th AGM and the Annual Report 2019-20 are also available on the website of the Company at https://www.wipro.com/investors/annual-reports/, on the website of the Registrar and Share Transfer Agent ("RTA"), KFin Technologies Private Limited at https://evoting.karvy.com and on the websites of BSE Limited at https://www.bseindia.com/ and National Stock Exchange of India Limited at https://www.nseindia.com/.

Pursuant to Section 91 of the Act and Regulation 42 of the SEBI Listing Regulations, the Register of Members and share transfer books will remain closed from Friday, July 10, 2020 to Monday, July 13, 2020 (both days inclusive). The Company is providing the facility to its Members to exercise their right to vote on the

remote e-voting and e-voting at the AGM. All Members are informed that: 1. Members may attend the 74th AGM through VC or watch the live web-cast at https://emeetings.kfintech.com, by using their remote e-voting credentials.

businesses as set forth in the Notice of the 74th AGM by electronic means through both

2. The instructions for participating through VC and the process of e-voting, including the manner in which Members holding shares in physical form or who have not registered their e-mail address can cast their vote through e-voting, are provided as part of the Notice of the 74th AGM.

Members whose names appear in the register of members or in the register of beneficial owners maintained by the depositories as on the cut-off date of Monday, July 6, 2020, shall only be entitled to avail the remote e-voting facility or vote, as the case may be, at the AGM.

 Remote e-voting shall commence at 9 AM IST on Thursday, July 9, 2020 and end at 5 PM IST on Sunday, July 12, 2020. Remote e-voting shall not be allowed beyond 5:00 PM IST on July 12, 2020 and once the vote on a resolution is cast by the Member, the Member shall not be allowed to change it subsequently.

5. In case a person has become a Member of the Company after dispatch of the Notice but on or before the cut-off date for remote e-voting, or has registered the e-mail address after dispatch of the Notice, such Member may obtain the user ID and password in the manner as provided in the procedure and instructions for e-voting.

6. Members who have cast their vote by remote e-voting prior to the AGM may attend the AGM through VC, but shall not be entitled to cast their vote again. Members who have not cast their vote through remote e-voting and are present in the AGM through VC, shall be eligible to vote through e-voting at the AGM.

. Members who have not registered their e-mail address are requested to register the same

in respect of shares held in electronic form with the Depository through their Depository

Participant(s) and in respect of shares held in physical form by writing to the Company's RTA, KFin Technologies Private Limited, Selenium Tower, Plot 31 & 32, Gachibowli Financial District, Nanakramguda, Hyderabad-500 032. 8. The Company has enabled the Members to temporarily update their e-mail address by

accessing the link https://www.wipro.com/investors/annual-reports/, for the limited purpose of receiving the Annual Report 2019-20 and the Notice of the 74th AGM (including e-voting instructions) electronically. 9. In case of any query/grievance regarding e-voting or technical assistance for VC

participation, Members may contact KFin Technologies Private Limited at the toll free No. 1-800-3454-001 or write to them at einward.ris@kfintech.com and evoting@kfintech.com. Members may also contact Mr. B Srinivas, Manager, KFin Technologies Private Limited, at the RTA's address mentioned earlier or at srinivas.b@kfintech.com or 040-6716 2222 for any further clarifications.

Date: June 19, 2020

Place: Bengaluru

For WIPRO LIMITED M Sanaulla Khan Company Secretary

A COVID SURVIVOR'S STORY

Investments in Sports, Health Bailed me Out

KAUSTAV GANGULI MD. Alvares and Marsal

The bad news is that I had Covid-19. The good news is that I have beaten it, at least this time around.

The first impact was akin to the morning of a test match at Perth. I got knocked down before I knew what had hit me. For the first two days, my fever continuously pushed 102-103 along with headache, body ache, sore throat, cough and diarrhoea. I had made up my mind to get to the bottom of this disease early, so that I would have time to treat myself and also do the right thing for the family. I drove to a fever clinic and got my doctor to give me a prescription in a government mandated format recommending Covid testing. Next, in the second half, I drove down to a drive-through testing booth and gave my nasal and throat swab samples for testing. When I got back that evening, I was still running 103+ fever and was completely bereft of any strength. A day later, my Covid-19 test came positive.

One of the first things I did as soon as I started showing symptoms is that I quarantined myself in a room with an attached bath and avoided all contact with my family. For a total of 17 days, I lived in my cave, doing my dishes, washing my clothes and cleaning my room. It was the right thing to do for the family. My family seems to have dodged the bullet for now and that is an immense relief.

My body started fighting back from Day 3. My fever spikes got less virulent and other major symptoms showed improvement. My doctor friends suggested that because I had started showing improvement in symptoms, I should continue to be in room quarantine and not get admitted to a hospital. They advised that I should watch my fever and oxygen saturation every few hours and that I should



consider getting admitted only if the fever continued through 6-7 days or if my oxygen saturation fell below 90.

My strong belief is that a lifetime of investment in sports and health bailed me out at the most critical moment of all.

I will refrain from offering you medical advice as different patient conditions may well demand different responses. The one advice I will offer is that you should buy a couple of pulse oximeters as your oxygen saturation is the biggest lead indicator of when things could go wrong. The physical and mental burden shouldered by my wife through the period of this disease together with the support and solidarity we got from our apartment society also went a long way towards accelera-

ting my recovery. I have been asked this many times over. Where do you think you got this? My honest answer is that I do not know. My society was under a seal for two weeks because of a previous case of Covid and during that period no one had stepped out. Post the lifting of that seal, I had stepped out once to go to the local store but I had taken all the precautions that we all normally adopt in such situations. My takeaway here is that we do not yet completely know how this thing can spread. So, stay safe.

Staffing Cos Gain from SAAS

Mumbal: Staffing companies are finding new opportunities in digitalisation of the workforce and providing software-as-a-service (SAAS) solutions to meet the new challenges and demands from their customers in times of Covid-19. Market leaders Quess Corp and TeamLease told ET that they are betting on growing customer requirements like managing staff virtually, conducting interviews online, remote training and remote surveillance. The two companies are some of the largest private-sector employers in the country. The corona virus pandemic disrupted the staffing sector as temporary staff were the first to be laid-off by corporates to control costs. Nehal Chaliawala (ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆ)

ನಂ.36, ಎಂಎಸ್ಐಎಲ್ ಹೌಸ್, ಕ್ಸಾಂಗ್ ಹ್ಯಾಂ ರಸ್ತೆ , ಬೆಂಗಳೂರು - 560 052. ದೂರವಾಣಿ : 22264021/25 ಇ-ಮೇಲ್: msil.sand@msilonline.com ವೆಬ್ಸ್ಟೆಟ್: www.msilonline.com ಸರ: ಎಂಎಸ್ಐಎಲ್/ಟಿಐಎಂಎಸ್/01/2020-21

"ಆಮದಾದ ಮರಳಿನ ವ್ಯಾಪಾರ ನಡೆಸಲು ವ್ಯವಹಾರ ಸಹವರ್ತಿ" ಪಟ್ರಿಯಲ್ಲಿ ಹೆಸರು ಸೇರ್ಪಡೆಗಾಗಿ ಆಸಕ್ತಿ ವೃಕ್ಷಪಡಿಸುವಿಕೆ (ಇಒಐ) (ಕರೆ-2)

ಕರ್ನಾಟಕ ಸರ್ಕಾರದ ಪ್ರಮುಖ ಮಾರಾಟ/ವ್ಯಾಪಾರ ಸಂಸ್ಥೆಯಾದ ಎಂಎಸ್ಐಎಲ್ ''ವ್ಯವಹಾರ ಸಹವರ್ತಿಗಳ'' ನಿಯೋಜನೆ ಮಾಡಿಕೊಳ್ಳುವ ಮೂಲಕ ಅಮರು ಮಾಡಿಕೊಂಡಿರುವ ಮರಳಿನ ತನ್ನ ಮಾರಾಟ ಜಾಲಬಂಧವನ್ನು ವಿಸ್ತರಣೆ ಮಾಡುವ ಕಾರ್ಯವನ್ನು ಕೈಗೊಂಡಿದೆ. ಈ ವಿಚಾರದಲ್ಲಿ ಆಸಕ್ತಿಯುಳ್ಳ ವ್ಯಾಪಾರಸ್ಥರು ಪರಿಚಯ ಪತ್ರಗಳ ಬೆಂಬಲದೊಡನೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು, ಆಸಕ್ತಿಯುಳ್ಳ ವ್ಯಕ್ತಿಗಳು ಇ-ಪ್ರೊಕ್ಕೂರ್ ಮೆಂಟ್ ವಿಧಾನದ ಪಾವತಿಯ ಮೂಲಕ ರೂ.2.00 ಲಕ್ಷದ ಇಎಂಡಿ ಜೊತೆಗೆ ಇಒಪ ದಸ್ತಾವೇಜನ್ನು 06.07.2020ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಅಪ್ ಲೋಡ್ ಮಾಡಬಹುದು. ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿ ಮಾಡಿಸಲು ವೆಬ್ಸ್ಟೆಟ್ https://eproc.karnataka.gov.in ವೀಕಿಸಿ.

ಸಹಿ/- ಉಪ ಪ್ರಧಾನ ವ್ಯವಸ್ಥಾಪಕರು (ಮರಳು ವಿಭಾಗ)

ಕರ್ನಾಟಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರ ಕಛೇರಿ, ರಾಜೀವ್ ಗಾಂಧಿ ರಾಷ್ಟೀಯ ಉದ್ಯಾನವನ, ಹುಣಸೂರು ಹುಣಸೂರು - 571 105 ದೂ: 08222-252041, ಫ್ಯಾ: 250002 Email: dirnagarahole@aranya.gov.in ಸಂಖ್ಯೆ: ಬಿ1/ಬಿಜಿಟಿ/ಪಡಿತರ/ಸಿಆರ್-08/2020-21 ది: 05.06.2020

ಮರು ಟೆಂಡರ್ ಅಧಿಸೂಚನೆ

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ವಿವಿಧ ವನ್ಯಜೀವಿ ವಲಯಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ, ಕ್ಷೀಪ್ರ ಕಾರ್ಯಚರಣೆ ಸಿಬ್ಬಂದಿಗಳಿಗೆ ಮತ್ತು ಇಲಾಖಾ ಆನೆ ಶಿಬಿರಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಲುವಾಗಿ ಆಧಿಕೃತ ಎಜೆನ್ನಿಗಳಿಂದ/ಸರಬರಾಜು ಸಂಸ್ಥೆಗಳಿಂದ ಕರ್ನಾಟಕ ಸರ್ಕಾರದ ಇ–ಪ್ರೋಕ್ ಪೋರ್ಟಲ್ (http://eproc.karnataka.gov.in) ಮೂಲಕ ದರಪಟ್ರಿಯಲ್ಲಿರುವ ಸಾಮಾಗ್ರಿಗಳ ಸರಬರಾಜು ಸಂಬಂಧ ದಿನಾಂಕ: 22.06.2020 ರಂದು ಸಂಜೆ 16.00 ರವರೆಗೆ ಮರು ಟೆಂಡರ್ ಆಹ್ರಾನಿಸಲಾಗಿದೆ. ಆಹಾರ ಪೂರೈಸಬೇಕಾದ ಅವಧಿ: 01.07.2020 ರಿಂದ 31.03.2021 ರವರೆಗೆ. ಟಿಂಡರ್ ಸಲ್ಲಿಸಲು ಕೊನೆಯ ದಿ: 22.06.2020 ಅಪರಾಹ್ಯ 16.00 ಗಂಟಿವರೆಗೆ. ಟೆಂಡರ್ ತೆರೆಯುವುದು: ತಾಂತ್ರಿಕ ಬಿಡ್ ದಿ: 24.06.2020 ಪೂರ್ವಾಹ್ಯ 11.00 ಗಂಟೆಗೆ, ಟೆಂಡರ್ ಪರಿಶೀಲನೆ ದಿ: 24.06.2020 ಟೆಂಡರ್ ಮೌಲ್ಯಮಾಪನ ಸಮಿತಿಯಿಂದ. ಆರ್ಥಿಕ ಬಿಡ್ ದಿ: 25.06.2020 ಬೆಳಗ್ಗೆ 11,00 ಗಂಟೆಗೆ. ಮೇಲಿನ ದಿನಾಂಕಗಳಂದು ಸಾರ್ವತ್ರಿಕ ರಜೆಯಿದ್ದಲ್ಲಿ/ಸಾರ್ವತ್ರಿಕ ರಜೆಯೆಂದು ಘೋಷಣೆಯಾದಲ್ಲಿ ಮುಂದಿನ ದಿನಾಂಕಗಳನ್ನು ಪರಿಗಣಿಸುವುದು.

ಸಹಿ/- ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು

ಕರ್ನಾಟಕ ಸರ್ಕಾರ ವಿದ್ಯುತ್ ಪರಿವೀಕ್ಷಣಾಲಯ

ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರ ಕಛೇರಿ, ಬೆಂಗಳೂರು ದಕ್ಷಿಣ, ನಂ. 53/2, 2ನೇ ಮಹಡಿ, ನಿಜಗುಣ ಕ್ಷೇತ್ರದ ಹಿಂಭಾಗ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು-560019 ಕ್ರಮಾಂಕ: ಆ.ಮು.ವಿ.ಪ/ಬೆಂ.ದ/ಭಾ.ವಾ/ವ್ಯವಸ್ಥಾಪಕರು/798-813/2020-21 ದಿನಾಂಕ: 16-06-2020

ಪತ್ರಿಕಾ ಪ್ರಕಟಣೆ

ಬೆಂಗಳೂರು ದಕ್ಷಿಣ ವಲಯದ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರ ಕಛೇರಿಯ ಪರಿವೀಕ್ಷಣಾ ಅಧಿಕಾರಿಗಳಾದ I ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು, 4 ಉಪಮುಖ್ಯ ವಿದ್ಯುತ್ ಪರಿವೀಕ್ಷಕರು, 4 ವಿದ್ಯುತ್ ಪರಿವೀಕ್ಷಕರು ಹಾಗೂ 6 ಉಪವಿದ್ಯುತ್ ಪರಿವೀಕ್ಷಕರು (5-ಬೆಂಗಳೂರು, 1-ತುಮಕೂರು) ರವರ ಕಛೇರಿಯ ಕೆಲಸ ಕಾರ್ಯಗಳಿಗೆ ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್ 96/ಸಿಆಸಾಇ 96 ಶಿವಾರ್ನಿ/2012, ಬೆಂಗಳೂರು ದಿನಾಂಕ: 23-08-2012 ಹಾಗೂ ಮುಖ್ಯ ವಿದ್ಯುತ್ ಪರಿವೀಕ್ಷಕರ ಆದೇಶ ಸಂಖ್ಯೆ ಮುವಿಪ/ಅಮುವಿಪ/ವಿಪ-1/ಸವಿಪ-3/ಸು-5/160-197/2020-21 ದಿನಾಂಕ: 23-04-2020 ರನ್ವಯ ಷರತ್ರಗಳಿಗೆ ಬದ್ಧರಾಗಿರುವ ಅಧಿಕೃತ ನೋಂದಾಯಿತ ಟ್ರಾವೆಲ್ಡ್ ಏಜೆನ್ನಿಯವರಿಂದ 2019 ರ ನಂತರದ ಮಾದರಿಯ 9 ಸಂಖ್ಯೆ ಟಾಟಾ ಇಂಡಿಗೊ/ ಅಂವಾಸಿಡರ್/ಎಟರೋಸ್/ಡಿಸೈರ್ ಎಸಿ ಕಾರುಗಳು ಮತ್ತು 6 ಸಂಖ್ಯೆ ನಾನ್ ಎಸಿ ಕಾರುಗಳನ್ನು ಮಾಸಿಕ ವಾಡಿಗೆ ಆಧಾರದ ಮೇರೆಗೆ ಆಪರೇಟ್ ಮಾಡುವ ಟೆಂಡರ್ನ್ನು ಕರೆಯಲಾಗಿದೆ. ಆಸಕ್ತ ಆಪರೇಟರ್ಗಳಿಂದ ಮೇಲಿನ ಸರ್ಕಾರಿ ಆದೇಶದಲ್ಲಿ ತಿಳಿಸಿರುವ ದರಕ್ಕಿಂದ ಕಡಿಮೆ ದರದಲ್ಲಿ ವಾಹನವನ್ನು ಸರಬರಾಜುದಾರರು ನಿಗದಿಪಡಿಸಿದ ನಮೂನೆಯಲ್ಲಿ ಎಲ್ಲಾ ದಾಖಲಾತಿಗಳೊಂದಿಗೆ ಮೊಹರು ಮಾಡಿದ ಅಕೋಟೆಯಲ್ಲಿ ದಿನಾಂಕ: 22-06-2020 ರಿಂದ 26-06-2020 ರ ಸಂಚೆ ಗಂಟೆ 4.00 ರ ಒಳಗೆ ಈ ಕಛೇರಿಗೆ ಸಲ್ಲಿಸುವುದು. ನಮೂನೆಗಳನ್ನು ಈ ಕಛೇರಿಯ ಕೆಲಸದ ವೇಳೆಯಲ್ಲಿ ಪಡೆಯಬಹುದು ಮತ್ತು ದಿನಾಂಕ: 26-86-2020 ರ ಸಂಚೆ 4.30 ಗಂಟೆಗೆ ಬಂದಿರುವ ಅಕೋಟೆಗಳನ್ನು

ID: X to / tibo at rt of /359 / 2020 - 21

ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ದಕ್ಷಿಣ ವಲಯ, ಬೆಂಗಳೂರು



ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಕಾಮಗಾರಿ ವಿಭಾಗ, ತುಮಕೂರು. ಸಂಖ್ಯೇಕರಾಸಾ/ಕಾನಿಅ/ತುಮಕೂರು/ಕಿಅ/79/2020-21 ದಿನಾಂಕ:19.06.2020

ವಿಷಯ: ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂ. 02/2020-21 (ಇ-ಪ್ರೊಕ್ಯೂರ್ಮೆಂಟ್ ಪದ್ಧತಿಯಲ್ಲಿ)

ಇ–ಪ್ರೊಕ್ಸೂರ್ ಮೆಂಟ್ ಪದ್ಧತಿಯಲ್ಲಿ ಕೆ.ಪಿ.ಡಬ್ಲ್ಯೂಡಿ./ಸಿ.ಪಿ.ಡಬ್ಲ್ಯೂಡಿ/ ಎಂ.ಇ.ಎಸ್ ನಲ್ಲಿ ನೋಂದಾಯಿತರಾಗಿರುವ ಅರ್ಹ ಗುತ್ತಿಗೆದಾರರಿಂದ ಕೆಳಕಂಡ ಕಾಮಗಾರಿ ಕೆಲಸಗಳಿಗೆ ಐಟಂವಾರು ಟೆಂಡರ್ನ್ನು ಆಹ್ವಾನಿಸಲಾಗಿದ್ದು, ಆಸಕ್ತ ಗುತ್ತಿಗೆದಾರರುಗಳು 'ಇ' ಆಡಳಿತದೊಡನೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಟೆಂಡರಿನಲ್ಲಿ ಭಾಗವಹಿಸಲು ಕೋರಲಾಗಿದೆ. ಟೆಂಡರ್ ಪ್ರಕಟಣೆ ಮತ್ತು ಹೆಚ್ಚಿನ ವಿವರಗಳನ್ನು ದಿನಾಂಕ:20.06.2020ರಿಂದ ಯಾವುದೇ ವೆಚ್ಚವಿಲ್ಲದೆ https://eproc.karnataka.gov.in ವೆಬ್ಸ್ಟೆಟ್ಗೆ ಲಾಗ್ಆನ್ ಮಾಡಿ ವಿವರಗಳನ್ನು ಪಡೆದು ಕೊಳ್ಳಬಹುದು. ಕಾಮಗಾರಿಯ ಹೆಸರು: ಕ್ರಸಂ. 1) ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ದಾವಣಗೆರೆ ನಗರದಲ್ಲಿನ ಕ.ರಾ.ರ.ಸಾ ನಿಗಮದ ಬಸ್ ನಿಲ್ದಾಣವನ್ನು ಮರು ಅಭಿವೃದ್ಧಿ ಪಡಿಸುವುದು. ಟೆಂಡರಿಗಿಟ್ಟ ಮೊತ್ತ ರೂ. (ಲಕ್ಷಗಳಲ್ಲಿ): 9341.00, ಮುಂಗಡ ಠೇವಣಿ ಹಣ: 93.41 ಲಕ್ಷಗಳು, ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ:07.07.2020. ಹೆಚ್ಚಿನ ಮಾಹಿತಿಗಳನ್ನು ಕಾರ್ಯನಿರ್ವಾಹಕ ಅಭಿಯಂತರು, ಕ.ರಾ.ರ.ಸಾ.ನಿ ಕಾಮಗಾರಿ ವಿಭಾಗ ಕಚೇರಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆ, ಕ.ರಾ.ರ.ಸಾ.ನಿ ಬಸ್ ನಿಲ್ದಾಣ, ತುಮಕೂರು ಇಲ್ಲಿ

> ಸಹಿ/-ಕಾರ್ಯನಿರ್ವಾಹಕ ಅಭಿಯಂತರರು ಕಾಮಗಾರಿ ವಿಭಾಗ, ತುಮಕೂರು

DIPR/DDU/2020-21

ಬೃಹತ್ ಬೆಂಗಳೂರು ಮಹಾನಗರ ಪಾಅಕೆ

ಕಚೇರಿ ದಿನಗಳಲ್ಲಿ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿರುತ್ತದೆ.

🕁 ಮುಖ್ಯ ಆರೋಗ್ಯಾಧಿಕಾರಿಗಳು (ಕ್ಷಿನಿಕಲ್)ರವರ ಕಚೇರಿ, ಬೃಬೆಂದುಪಾಲಿಕೆ ಕೇಂದ್ರ ಕಚೇರಿ, 2ನೇ ಮಹಡಿ, ಅನೆಕ್ಸ್-2 ಕಟ್ಟಡ, ನರಸಿಂಹರಾಜ ಚೌಕ, ಬೆಂಗಳೂರು – 92

ಸಂಖೆ: ಬ್ರಜಿಂಮಪ್ರಾ/2019-20/ಐಎನ್ಡ529/2ನೇ ಕರೆ ದಿನಾಂಕ: 19.06.2020

ಬೃಹತ್ ವೆಂಗಳೂರು ಮಹಾನಗರ ಪಾಲಿಕೆಯು ಬೃ.ವೆಂ.ಮ.ಪಾಲಿಕೆ ಹೆರಿಗೆ ಕೇಂದ್ರಗಳು/ರೆಫರಲ್ ಆಸ್ಪತ್ರೆಗಳಿಗೆ ಹೆರಿಗೆ ಸಂಬಂಧಿತ ಔಷಧಿಗಳನ್ನು ಸರಬರಾಜು ಮಾಡಲು ಅರ್ಹ ಬಿಡ್ಡರುದಾರರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದ್ದಾರೆ. 2ನೇ ಕರೆ

ಟೆಂಡರ್ ವೇಳಾಪಟ್ಟಿಯು ಈ ಕೆಳಕಂಡಂತಿರುತ್ತವೆ

ಹೆರಿಗೆ ಆರೋಗ್ಯ ಔಷಧಿಗಳನ್ನು ಸರಬರಾಜು ಮಾಡಲು ಟೆಂಡರ್ ಸಂಖ್ಯೆ	ಬ್ಯಬೆಂಮಪಾ/2019–20/ಐಎನ್ಡ್529/2ನೇ ಕರೆ		
ದಾಖಲೆಗಳನ್ನು ಇ-ಪ್ರೊಕ್ಯೂರ್ಮೆಂಟ್ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಲು ಪ್ರಾರಂಭಿಸು ದಿನಾಂಕ			
ಇ–ಪ್ರೊಕ್ಕೂರ್ ಮೆಂಟ್ ಪೋರ್ಟಲ್ ನಲ್ಲಿ ಆನ್ ಲೈನ್ ವಿಚಾರಣೆಗಳನ್ನು ಸಲಿಸಲು ಕೊನೆಯ ದಿನಾಂಕ	23.06.2020ರ ಸಂಜೆ 5:00 ಗಂಟೆಯವರೆಗೆ		

| CRAZ UNG BOZFOR, CONTROC - 560 002, CA: 080-22975656 TIZ CIRCON 23.06.2020ರ ಬೆಳಗ್ಗೆ 11:00 ಗಂಟೆಗೆ ನಡೆಸಲಾಗುವುದು.

ಮಾದರಿಯನ್ನು ಸಲ್ಲಿಸುವ ದಿನಾಂಕ ಮತ್ತು ಸಮಯ | 03.07.2020ರ ಸಂಜೆ 5:00 ಗಂಟೆಯವರೆಗೆ ಇ-ಪ್ರೊಕ್ಕೂರ್ ಮೆಂಚನಲ್ಲಿ ಟೆಂಡರ್ ಗಳನ್ನು ಸಲ್ಲಿಸಲು 04.07.2020ರ ಸಂಜೆ 5:00 ಗಂಟೆಯವರೆಗೆ ಕೊನೆಯ ದಿನಾಂಕ ಇ-ಸೋರ್ಟಲ್ ಮೂಲಕ ಟಿಂಡರ್ಗಳ ತೆರೆಯುವ 06.07.20200 11:30 NOWN ದಿನಾಂಕ ಮತ್ತು ಸಮಯ ಟೆಂಡರ್ ತೆರೆಯುವ ಸ್ಥಳ ಆನ್ಲೈನ್ನಲ್ಲಿ ಇ-ಪ್ರೊಕ್ಕೂರ್ಮೆಂಟ್ ಪೋರ್ಟರ್ ಮೂಲಕ

ಸಂವಹನ ವಿಳಾಸ: ಆರೋಗ್ಯಾಧಿಕಾರಿಗಳ ಕಚೇರಿ (ಪೂರ್ವ-ಕ್ಷಿನಿಕಲ್), 2ನೇ ಮಹಡಿ, ದಾಸಪ್ತ ಆಸಕ್ಷ ಕಾಂಪೌಂಡ್, ವೆಂಗಳೂರು – 02, ದೂ: 080–22975656 Email:tenderhealthclinicalbbmp @gmail.com

 ಟೆಂಡರ್ ದಾಖಲೆಗಳನ್ನು ಇ-ಪ್ರೊಕ್ಕೂರ್ಮೆಂಟ್ ವೆಬ್ಸ್ಟ್ http://eproc.karnataka.gov.in ನಲ್ಲಿ ಡೌನ್ಲ್ಯೇಡ್ ಮಾಡಿಕೊಳ್ಳಬಹುದು. 2. ಟಿಂಡರ್ ದಾಖಲೆಯು ವಿದ್ಯುನ್ಮಾನ ಪದ್ಧತಿಯ ಮೂಲಕ ಪಾವತಿಸಿರುವ ಇ.ಎಂ.ಡಿಯನ್ನು ಒಳಗೊಂಡಿರತಕ್ಕದ್ದು 3) ಹೆಚ್ಚಿನ ಮಾಹಿತಿಗಳನ್ನು ಟೆಂಡರ್ ರಸ್ತಾವೇಜಿನಲ್ಲಿ ಪಡೆದುಕೊಳ್ಳಬಹುದು.

ಮುಖ್ಯ ಆರೋಗ್ಯಾಧಿಕಾರಿಗಳು (ಕ್ಷಿನಿಕಲ್) ಸುಧಾರಣಾ ವೆಚ್ಚ ಪಾವತಿಸಿ – ಬೆಂದಳೂರು ಅಭಿವೃದ್ಧಿದೆ ಸಹಕರಿಸಿ

06 agd

ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ

ಕಡಿವಾಣ ಹಾಕಿರುವ ರಾಜ್ಯ ಸರ್ಕಾರ, ರಾಜ್ಯದ

ಯಾವುದೇ ಖಾಸಗಿ ಶಾಲೆಗಳು 2020-21ನೇ ಶೈಕಣಿಕ

ಸಾಲಿನ ಬೋಧನಾ ಶುಲ್ಕವನ್ನು ಹೆಚ್ಚಳ ಮಾಡದಂತೆ

ಸೂಚಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಶುಲ್ರ

ಹೆಚ್ಚಳ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ

ನೀಡಿದೆ. ಲಾಕ್ಡೌನ್ನಂದ ದೇಶಾದ್ಯಂತ ಆರ್ಥಿಕ

ಚಟುವಟಿಕೆಗಳು ಸಬ್ಬವಾಗಿದ್ದರಿಂದ ಶ್ರೀಸಾಮಾ ನ್ಯರ

ಸ್ಥಿತಿಯೂ ಹದಗೆಟ್ಟಿದೆ. ಹೀಗಾಗಿ ಖಾಸಗಿ ಅನು ದಾನ

ರಹಿತ ಶಾಲೆಗಳ ಪೋಷಕರು, ಶುಲ್ಕ ಹೆಚ್ಚಳ ಮಾಡ ದಂತೆ

ಸಾಕಷ್ಟು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ದ್ದಾರೆ.

ಖಾಸಗಿ ಶಾಲೆಗಳು ಬೋಧನಾ ಶುಲ್ಕ ಹೆಚ್ಚಳ ಮಾಡಬಾ

ರದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ಅಧೀನ

ಸಂಖ್ಯೇಕೃಭಾಜನಿನಿ/ಐಬಿಸಿ/ವಿಭಾಗ –1/ಪಿಬಿ/2020–21/106

.ಮಾಹಿತಿ ಪಡೆಯಬಹುದಾಗಿದೆ.

ಕಾಮಗಾರಿಗಳಿಗೆ ಮರು ಟೆಂಡರ್ ಪ್ರಕಟಣೆ ನೀಡುವ ಕುರಿತು.

ಉಲೇಖ: 1) ಈ ಕಚೇರಿ ಟೆಂಡರ್ ಪ್ರಕಟಣೆ ಪತ್ರ ಸಂ: 2020-21/22 ದಿನಾಂಕ 11-05-2020

ಪ್ರಕಟಿಸಲಾದ ಟೆಂಡರ ನೋಟಿಫಿಕೆಶನ್ / ತಿದ್ದುಪಡಿ–1/ ರಲ್ಲಿ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆ.

ಕಾರ್ಯದರ್ಶಿ ಶೇಖರ್ ಸುತ್ತೋಲೆ ಹೊರಡಿಸಿದ್ದಾರೆ.

ಶಾಲಾ ಶುಲ್ಕ ಹೆಚ್ಚಿಸಿದರೆ ಕರ್ನಾಟಕಕ್ಕೆ ಮತ್ತೆ ಕೇಂದ್ರ ಮೆಚ್ಚುಗೆ ಶಿಸ್ತು ಕ್ರಮ: ಸರ್ಕಾರ

ದಿನಾಂಕ: 15-06-2020

🎤 ಮೊದಲ ಪುಟದಿಂದ

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ

(ಕರ್ನಾಟಕ ಸರಕಾರದ ಅಧೀನಕ್ಕೆ ಒಳಪಟ್ಟಿದೆ)

ಕಾರ್ಯನಿರ್ವಾಹಕ ಅಭಿಯಂತರವರ ಕಚೇರಿ, ಕ್ಷಭಾಜನಿನಿ ಐಬಿಸಿ ವಿಭಾಗ-1,

ಕೆಂಭಾವಿ 585216, ತಾ: ಸುರಮರ ಜಿ: ಯಾದಗೀರ. ದೂರವಾಣಿ ಸಂಖ್ಯೆ. 08443-278674,

E-mail:ee_ibcdiv1kembhavi@yahoo.com

(ಇ–ಪ್ರೊಕ್ಕೂರ್**ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ತಿದ್ದಪಡಿ** ಸಂ –1

ವಿಷಯ: Head work (gutti basavanna LIS) ಅಡಿಯಲ್ಲಿ ಅನುಮೋದನೆಗೊಂಡಿರುವ ಒಟ್ಟು 01

1) ಇ–ಪ್ರಾಕ್ಸೂರಮೆಂಟ್ http://eproc.karnataka.gov.in/eportal/index.seam link ವೆಬ್ ಸೈಟ್

ನಿಂದ ಖಾಲಿ ಟೆಂಡರ ಬಿಡ್ ದಾಖಲೆಗಳನ್ನು ಡೌನ್ ಲೋಡ್ ಮಾಡಿಕೊಳ್ಳುವರು ಮತ್ತು ಭರ್ತಿ ಮಾಡಿದ ಬಿಡ್

ದಾಖಲೆಗಳನ್ನು ಸಲ್ಲಿಸುವ ದಿನಾಂಕ: 18-06-2020 ರಿಂದ 08-07-2020 ರ ಸಾಯಂಕಾಲ 5.00 ಗಂಟೆಯವರೆಗೆ

ಸಲ್ಲಿಸುವದು. 2) ಭರ್ತಿಗೊಳಿಸಿದ ಇ-ಟೆಂಡರ ಮಸ್ತಕವನ್ನು ಸಲ್ಲಿಸಲು ಕೊನೆಯ ದಿನಾಂಕ: 08-07-2020 ರ

ಸಾಯಂಕಾಲ 5.00 ಘಂಟೆಯವರೆಗೆ ಸಲ್ಲಿಸುವದು. 3) Pre-bid ಸಭೆಯನ್ನು ಮುಖ್ಯ ಇಂಜಿನೀಯರ್ ಕಾಲುವೆ

ವಲಯ 2 ರಾಂಪುರ (ಪ.ಆ) ಇವರ ಕಛೇರಿಯಲ್ಲಿ ದಿನಾಂಕ :26-06-2020 ರಂದು ನಡೆಸಲಾಗುವುದು. ಕವರ-I (technical bid) ಲಕೋಟೆಯನ್ನು ಕಾರ್ಯನಿರ್ವಾಹಕ ಆಭಿಯಂತರರು, ಕೃಭಾಜನಿನಿ. ಐಬಿಸಿ ವಿಧಾಗ ಸಂ. 1 ಕೆಂಭಾವಿ ತಾ: ಸುರಮರ ಜಿಲ್ಲೆ:ಯಾದಗಿರಿ ಕಛೇರಿಯಲ್ಲಿ ದಿನಾಂಕ: 10-07-2020 ರ ಬೆಳಿಗ್ಗೆ 11.00 ಘಂಟೆಗೆ

ಹಾಜರಿದ್ದ ಗುತ್ತಿಗೆದಾರರ ಸಮ್ಮುಖದಲ್ಲಿ ತೆರೆಯಲಾಗುವದು. 5) ಕವರ-II(financial bid) ಲಕೋಟೆಯನ್ನು

ಕಾರ್ಯನಿರ್ವಾಹಕ ಅಭಿಯಂತರರು, ಕೃಭಾಜನಿನಿ. ಐಬಿಸಿ ವಿಭಾಗ ಸಂ. 1 ಕೆಂಭಾವಿ ತಾ: ಸುರಮರ ಜಿಲ್ಲೆ:ಯಾದಗಿರಿ

ಕಛೇರಿಯಲ್ಲಿ ದಿನಾಂಕ: 13–07–2020 ರ ಬೆಳಿಗ್ಗೆ 11.00 ಘಂಟೆಗೆ ಹಾಜರಿದ್ದ ಗುತ್ತಿಗೆದಾರರ ಸಮ್ಮುಖದಲ್ಲಿ ತೆರೆಯಲಾಗುವದು.

ಇರುತ್ತವೆ. ಯಾವುದೆ ಬದಲಾವಣೆ ಇರುವುದ್ದಿಲ್ಲ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗೆ ಸಹಿ ಮಾಡಲಾದ ಆಧಿಕಾರಿಗಳ

ಕಚೇರಿಯ ಸಮಯದಲ್ಲಿ ಅಥವಾ http://eproc.karnataka.gov.in/eportal/Index.seam ರಲ್ಲಿ

ಇನ್ನುಳಿದ ನಿಯಮ ಷರತ್ರಗಳು ಉಲ್ಲೇಖದಲ್ಲಿರುವಂತೆ ಟೆಂಡರ ಪ್ರಕಟಣೆ ಸಂಖ್ಯೆ (I) ರಲ್ಲಿರುವಂತೆ ಯಥಾಸ್ಥಿತಿಯಲ್ಲಿ

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು,

ಕೃಭಾಜನಿನಿ ಐಬಿಸಿ ವಿಭಾಗ 1, ಕೆಂಭಾವಿ, ತಾ.ಸುರಪುರ, ಜಿ ಯಾದಗೀರ.

ವಾ.ಸಾ.ಸಂ.ಇ/ಯಾದಗಿರಿ/57/ಎಂಸಿಹಿಎ/2020-21

ಮೇಲಿನ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಪಟ್ಟಂತೆ ಈ ಮೂಲಕ ಮೇಲ್ಡಾಣಿಸಿದ ಟೆಂಡರಿನಲ್ಲಿ

ಇದಕ್ಕಾಗಿ 10,000ಕ್ಕೂ ಹೆಚ್ಚು ನುರಿತ ತರಬೇತಿಯ ಸಿಬ್ಬಂದಿಯನ್ನು ಬಳಸುತ್ತಿದೆ. ಸಂಪರ್ಕಿತರ ಪತ್ತೆಗೆ ಮೊಬೈಲ್ ಆ್ಯಪ್ ಹಾಗೂ ವೆಬ್ ಸೈಟ್ ಬಳಸಲಾಗುತ್ತಿದೆ. ಅದರಿಂದಾಗಿಯೇ ನಗರಗಳ ದೊಡ್ಡ ದೊಡ್ಡ ಕೊಳಗೇರಿಗಳಲ್ಲೂ ಕೊರೋನಾ ಹರಡದಂತೆ ಯಶಸ್ವಿಯಾಗಿ ತಡೆಯಲು ಸಾಧ್ಯವಾಗಿದೆ ಎಂದು

ಕರ್ನಾಟಕಕ್ಕೆ ಬರುವ ಎಲ್ಲಾ ಹೊರರಾಜ್ಯ ದ ಪ್ರಯಾಣಿಕರಿಗೆ ಸೇವಾ ಸಿಂಧು ವೆಬ್ ಸೈಟಿನಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಇದರಲ್ಲಿ ನೋಂದಣಿ ಮಾಡಿಕೊಂಡು ರಾಜ್ಯ ಕ್ಕೆ ಬರುವವರ ಮೇಲೆ ಮುಂದಿನ ಕೆಲ ದಿನಗಳ ಕಾಲ ನಿಗಾ ಇರಿಸಲಾಗುತ್ತದೆ ಅಥವಾ ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ. ಕ್ರಾರಂಟೈನ್ನಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಲು ಕ್ವಾರಂಟೈನ್ ವಾಚ್ ಆ್ಸಪ್ ಬಳಸಲಾಗುತ್ತಿದೆ

ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ

ಗರ್ಭಿಣಿಯರು, ಇನ್ಫ್ಲಾಯೆಂಜಾ ರೀತಿಯ ಅನಾರೋಗ್ಯ (ಐಎಲ್ಐ) ಇರುವವರು, ತೀವ್ರ ಉಸಿರಾಟದ ತೊಂದರೆ (ಸಾರಿ) ಇರುವವರನ್ನು ಗುರುತಿಸಲು ಕರ್ನಾಟಕ ಸರ್ಕಾರ ಮನೆಮನೆ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಈಗಾಗಲೇ ವಿಂಗಡಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬಳಿ ಕೊರೋನಾದಿಂದ ಹೆಚ್ಚು ಅಪಾಯ ಎದುರಿಸುವ ಜನರ ಮಾಹಿತಿ ಲಭ್ಯವಿದೆ. ಆಪ್ತಮಿತ್ರ ಟೆಲಿ-ಕನ್ನಲ್ಟೇಶನ್ ಸಹಾಯವಾಣಿಯ ಮೂಲಕ ಜನರಿಗೆ ಆರೋಗ್ಯ ಸಲಹೆ ನೀಡಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಆಶಾ ಕಾರ್ಯಕರ್ತರು ಮನೆಮನೆಗೆ ತೆರೆಳಿಗೆ ಅಗತ್ತ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದಾರೆ. ಇವೆಲ್ಲವೂ ಇತರ ರಾಜ್ಯಗಳು ಅಳವಡಿಸಿಕೊಳ್ಳಲು ಯೋಗ್ಯವಾಗಿರುವ ಉಪಕ್ರಮಗಳು ಎಂದು ಕೇಂದ್ರ ಸರ್ಕಾರ ಶ್ವಾಘಿಸಿದೆ.

ವಯಸಾದವರು, ಇತರ ಗಂಭೀರ ರೋಗಗಳಿರುವವರು,

ಮೈಸೂರಲ್ಲಿ ಸಿಂಡಿಕೇಟ್ ಬ್ಯಾಂಕ್ ಸೀಲ್ಡಾನ್

ಕನ್ನಡಪ್ರಭ

ಬೆಂಗಳೂರು

ಶನಿವಾರ 20.6.2020

ಮೈಸೂರು: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಶುಕ್ರವಾರ ಆರು ಮಂದಿಗೆ ಸೋಂಕು ತಗುಲಿದ್ದು, ನಗರ ಮತ್ತು ಜಿಲ್ಲೆಯ ಕೆಲವು ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.

ಕೋಲಾರದಿಂದ ಅಕ್ಕನ ಮನೆಗೆ ಬಂದಿದ್ದ ವ್ಯಕ್ತಿಯ ಮೂಲಕ ಸಿಂಡಿಕೇಟ್ ಬ್ಯಾಂಕ್ ನ ವ್ಯವಸ್ಥಾಪಕಿಗೆ ಸೋಂಕುತಗುಲಿದೆ. ಪರಿಣಾಮ ನಗರದಸರಸ್ತತಿಪುರಂನ ಸಿಂಡಿಕೇಟ್ ಬ್ಯಾಂಕ್ ಮತ್ತು ಅಕ್ಷಪಕ್ಕದ ಕಚೇರಿ ಸೀಲ್ ಡೌನ್ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿ ಮತ್ತು ಭೇಟಿ ನೀಡಿದವರನ್ನು ಕ್ವಾರಂಟೈನ್ ಮಾಡಲಾಗಿದೆ. ಇಟ್ಟಿಗೆಗೂ ಡಿನಲ್ಲಿ ತಮಿಳು ನಾಡಿನಿಂದ ಹಿಂದಿರುಗಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ನಾಲ್ಪರಿಗೆ ಕೊರೋನಾ ಸೋಂಕು ತಗುಲಿದೆ. ಅಂತೆಯೇ ನಂಜನಗೂಡು ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಪಟ್ಟಣ ಪಂಚಾಯತ್ ಕಾರ್ಯಾಲಯ, ಕುಕನೂರು ಸಂ:ಪ.ಪಂ.ತಾ/14ನೇ ಹ.ಕಾ./2020-21

ಅಲಾವಧಿ ಟೆಂಡರ್ ಪ್ರಕಟಣೆ

ಕುಕನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯತ್ ಕುಕನೂರು ಇವರು ಕರ್ನಾಟಕದ ರಾಜ್ಯಪಾಲರ ಪರವಾಗಿ ಕರ್ನಾಟಕ ಪಾರದರ್ಶಕತೆ ಸಾರ್ವಜನಿಕ ಸಂಗ್ರಹಣೆ ಅಧಿನಿಯಮ-2000ರನ್ನಯ ಮತ್ತು ಕೆ.ಡಬ್ಲ್ನೂ 1&2ರ ನಿಯಮಗಳಂತೆ ಈ ಕೆಳಕಂಡ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಇ-ಪ್ರೊಕ್ಕೂರ್-ಮೆಂಟ್ ಫೋರ್ಟಲ್ ಮೂಲಕ http://www.eproc.karnataka.gov.inನಲ್ಲಿ ಪಿ.ಡಬ್ಲ್ವೂ.ಡಿ.ಯಲ್ಲಿ ನೋಂದಣಿ ಮಾಡಿದ ಅರ್ಹ ಟೆಂಡರ್ದಾರರಿಂದ ಟೆಂಡರ್ ನ್ನು ಆಹ್ರಾನಿಸಲಾಗಿದೆ. ಟೆಂಡರ್ ಫಾರಂ ಬೆಲೆಯನ್ನು ಮತ್ತು ಇ.ಎಂ.ಡಿ. ಮೊತ್ತವನ್ನು ಇ-ಪ್ರೊಕ್ಕೂರ್ ಮೆಂಟ್ ಫೋರ್ಟಲ್ ನಲ್ಲಿ ಸೂಚಿಸಲಾಗಿದೆ.

ಕ್ರ. ಸಂ.	ಕಾಮಗಾರಿಗಳ ವಿವರ	ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ಅರ್ಹ ಗುತ್ತಿಗೆದಾರರ ವರ್ಚೆ	
1	2	3	4	5	
	2019-20ನೇ ಸಾಲಿನ 14ನೇ ಹಣಕಾಸು (ಬೇ.ಗ್ಯಾಂಟ್)				
1	DMA/2020-21/OW/WORK_INDENT103028(P-1)	14.90	18625.00	4ನೇ ದರ್ಜಿ ಹಾಗೂ ಮೇಲ್ಪಟ್ಟ ಗುತ್ತಿಗೆದಾರರು (ಎಸ್.ಟಿ)	
2	DMA/2020-21/OW/WORK_INDENT103030(P-2)	27.70	27700.00	3ನೇ ದರ್ಜೆ ಹಾಗೂ ಮೇಲ್ಪಟ್ಟು ಗುತ್ತಿಗೆದಾರರು (ಎಸ್.ಸಿ)	
3	DMA/2020-21/OW/WORK_INDENT103031(P-3)	13.85	17313.00	4ನೇ ದರ್ಜಿ ಹಾಗೂ ಮೇಲ್ಪಟ್ಟು ಗುತ್ತಿಗೆದಾರರು (ಎಸ್.ಸಿ)	
4	DMA/2020-21/OW/WORK_INDENT103032(P-4)	41.55	83100.00	3ನೇ ದರ್ಜಿ ಹಾಗೂ ಮೇಲ್ಪಟ್ಟ ಗುತ್ತಿಗೆದಾರರು	
5	DMA/2020-21/OW/WORK_INDENT103033(P-5)	40.55	81100.00	3ನೇ ದರ್ಜೆ ಹಾಗೂ ಮೇಲ್ಪಟ್ಟು ಗುತ್ತಿಗೆದಾರರು	

- . ಟೆಂಡರ್ಗಳನ್ನು ಆನ್ ಲೈನ್ ನಲ್ಲಿ ಇ-ಫ್ರೊಕ್ಕೂರ್ ಮೆಂಟ್ ಫೋರ್ಟರ್ ಮೂಲಕ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ: 30-06-2020 ಸಂಜೆ 4.30 ಗಂಟೆಯವರೆಗೆ.
- . ಟೆಂಡರ್ಗಳನ್ನು ಇ-ಪ್ರೊಕ್ಕೂರ್ಮೆಂಟ್ ಫೋರ್ಟಲ್ ಮಾರ್ಗಸೂಚಿಗಳಂತೆ ದಿನಾಂಕ: 02-07-2020 ಸಂಜೆ 4.30 ಗಂಟೆಗೆ ತರೆಯಲಾಗುವುದು.
- 3. ಪ್ಯಾಕೇಜ್ಗಳ ವಿವರಗಳು, ಟೆಂಡರ್ ಷರತ್ತುಗಳು ಹಾಗೂ ನಿಬಂಧನೆಗಳಿಗಾಗಿ ಕಾರ್ಯಾಲಯದ ಕಛೇರಿ ವೇಳೆಯಲ್ಲಿ ತಾಂತ್ರಿಕ ವಿಧಾಗವನ್ನು ಅಥವಾ www.kukanoortown.mrc.gov.in ನಲ್ಲಿ ಪಡೆಯಬಹುದಾಗಿದೆ.
- 4. ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿಗದಿಗೊಳಿಸಿರುವ ಕಾಲಾವಧಿ (ಮಳೆಗಾಲ ಸೇರಿ): 3 ತಿಂಗಳು.
- 5. ಪ್ರತ್ಯೇಕವಾಗಿ ಪ್ಯಾಕೇಜ್ವಾರು ಲೆಸ್ ಡಿ.ಡಿ. ಇ-ಫೋರ್ಟಲ್ನಲ್ಲಿ ಅಪ್ಲೋಡ್ ಮಾಡತಕ್ರದ್ದು 6. ಪಟ್ಟಣ ಪಂಚಾಯತ್ ಕಾರ್ಯಾಲಯ, ಕುಕನೂರು ಟೆಂಡರ್ನ್ನು ತಿರಸ್ತರಿಸುವ ಅಧಿಕಾರವನ್ನು ಕಾಯ್ಕರಿಸಿಕೊಂಡಿರುತ್ತದೆ.
- . ಹೆಚ್ಚಿನ ವಿವರಗಳನ್ನು ಕರ್ನಾಟಕ ಸರ್ಕಾರದ ಇ-ಪ್ರೊಕ್ಕೂರ್ಮೆಂಟ್ ಫೋರ್ಟಲ್ (http://www.eproc.karnataka.gov.in) ಮೂಲಕ ಪಡೆಯಬಹುದಾಗಿದೆ.
- 8. As per Govt Order No. PWD65RDF2017, D :11-10-2018ರನ್ನಯ ಶೇಕಡಾ 12%ರಷ್ಟು ಜಿ.ಎಸ್.ಟಿ. ಗುತ್ತಿಗೆದಾರರಿಗೆ ಪ್ರತ್ಯೇಕವಾಗಿ ಪಾವತಿಸಲಾಗುವುದು.

ಸಹಿ/- ಮುಖ್ಯಾಧಿಕಾರಿ ಪಟ್ಟಣ ಪಂಚಾಯತ್, ಕುಕನೂರು.

ಸಹಿ/- ಆಡಳಿತಾಧಿಕಾರಿಗಳು ಪಟ್ಟಣ ಪಂಚಾಯತ್, ಕುಕನೂರು ಹಾಗೂ ತಹಶೀಲ್ದಾರ, ಕುಕನೂರು



ನೋಂದಾಯಿತ ಕಛೇರಿ: ದೊಡ್ಡಕನ್ನೆಲ್ಲಿ ಸರ್ಜಾಪುರ ರೋಡ್, ಬೆಂಗಳೂರು-560035, Tel: +91-80-2844 0011 Fax: +91-80-2844 0054; CIN: L32102KA1945PLC020800 Website: www.wipro.com; E-mail: corp-secretarial@wipro.com,

ವಿಪ್ರೋ ಲಿಮಿಟೆಡ್ನ 74ನೇ ವಾರ್ಷಿಕ ಮಹಾಸಭೆ ಸೂಚನೆ

ಸೂಚನೆ ನೀಡುವುದೇನೆಂದರೇ, 2013ರ ಕಂಪನಿಗಳ ಕಾಯಿದೆ (''ಕಾ<mark>ಯಿದೆ'')</mark> ಯಲ್ಲಿನ ಅನ್ವಯಿಸುವ ಕಟ್ಟಳೆಗಳಂತೆ ಹಾಗೂ ಕಾರ್ಪೊರೇಟ್ ಮಂತ್ರಾಲಯದ (''ಎಂಸಿಎ'') ಸಾಮಾನ್ಯ ಸುತ್ತೊಲೆಗಳಾದ ಏಪ್ರಿಲ್ 8, 2020ರ ಸುತ್ತೋಲೆ ಸಂ. 14, 2020, ಏಪ್ರಿಲ್ 13, 2020ರ ಸುತ್ತೋಲೆ ಸಂ. 17, 2020 ಮತ್ತು 5, ಮೇ 2020 ಸುತ್ತೋಲೆ ಸಂ. 20, 2020 ಮತ್ತು 2015 ರ ಸೆಬಿ (ಲಿಸ್ಟಿಂಗ್ ಆಬ್ಲಿಗೇಷನ್ಸ್ ಮತ್ತು ಡಿಸ್ಕ್ಲೋಸರ್ ರಿಕ್ವೈರ್ಮೆಂಟ್) ಮತ್ತು 2015 ರ ಸೆಬಿ ನಿಯಂತ್ರಣಗಳು (ಸೆಬಿ ಲಿಸ್ಟಿಂಗ್ ರೆಗ್ಯೂಲೇಷನ್) ಇವುಗಳನ್ವಯ ವಿಪ್ರೋ ಲಿಮಿಟೆಡ್ನ (''ಕಂಪೆನಿ'') ವಾರ್ಷಿಕ ಮಹಾಸಭೆಯ 74ನೇ ಎಜಿಎಂ ಸೂಚನೆಯಲ್ಲಿ ತಿಳಿಸಲಾದ ವ್ಯವಹಾರಗಳನ್ನು ವಿಡಿಯೋ ಸಮಾವೇಶ (''ವಿಸಿ'') ಮೂಲಕ ವ್ಯವಹರಿಸಲು ಮಹಾಸಭೆಯು ಜುಲೈ 13, 2020ರಂದು ಬೆಳಿಗ್ಗೆ 9.00 ಗಂಟೆ ಐಎಸ್ಟಿಗೆ ನಡೆಯುತ್ತದೆ.

74ನೇ ಎಜಿಎಂ ಸೂಚನೆಯ ವಿದ್ಯುನ್ಮಾನ ಪ್ರತಿಗಳನ್ನು ಮತ್ತು ಇ-ಮತದಾನ ಕ್ರಮ ಮತ್ತು ಸೂಚನೆಗಳನ್ನು 2019-20ರ ವಾರ್ಷಿಕ ವರದಿಯೊಂದಿಗೆ ಕಂಪನಿಯೊಂದಿಗೆ/ ನಿಕ್ಷೇಪದಾರರೊಂದಿಗೆ ತಮ್ಮ ಇಮೇಲ್ ಐಡಿಗಳನ್ನು ನೋಂದಾಯಿಸಿಕೊಂಡ| ಎಲ್ಲಾ ಸದಸ್ಯರಿಗೆ ಜೂನ್ 19, 2020 ರಂದು ಕಳುಹಿಸಲಾಗಿರುತ್ತದೆ.

74ನೇ ಎಜಿಎಂನ ಸೂಚನೆ ಮತ್ತು 2019-20ರ ವಾರ್ಷಿಕ ವರದಿಯನ್ನು ಕಂಪೆನಿಯ ವೆಬ್ಸೈಟ್ <u>https://www.wipro.</u> com/investors/annual-reports/ ಮತ್ತು ರಿಜಿಸ್ಟ್ರಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ ರ (ಆರ್ಟಿಎ) ವೆಬ್ ಸೈಟ್ https://evoting.karvy.com ಹಾಗೂ ಬಿಎಸ್ಇನ ವೆಬ್ಸೈಟ್ https://www.bseindia.com/ ಹಾಗೂ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಮಂಡಳಿ ನಿಯಮಿತ ವೆಬ್ಸೈಟ್ https://www.nseindia.com/ ನಲ್ಲೂ

ಕಾಯಿದೆಯ ಕಲಂ 91 ಮತ್ತು ಸೆಬಿ ಪಟ್ಟಿ ಮಾಡವಿಕೆ ನಿಯಂತ್ರಣಗಳ ನಿಯಂತ್ರಣ 42ರನ್ವಯ ಸದಸ್ಯರ ರಿಜಿಸ್ಟರ್ ಹಾಗೂ ಷೇರು ವರ್ಗಾವಣೆ ಪುಸ್ತಕಗಳು 10 ಜುಲೈ 2020ರ ಶುಕ್ರವಾರದಿಂದ 13 ಜುಲೈ 2020ರ ಸೋಮವಾರದವರೆಗೂ (ಎರಡೂ ದಿನಗಳು ಸೇರಿದಂತೆ) ಮುಚ್ಚಿರುತ್ತವೆ.

ಕಂಪನಿಯು 74ನೇ ಎಜಿಎಂನ ಸೂಚನೆಯಲ್ಲಿ ತಿಳಿಸಲಾದ ವ್ಯವಹಾರಗಳ ಬಗ್ಗೆ ತಮ್ಮ ಮತ ಚಲಾಯಿಸುವಂತಾಗಲು ತಮ್ಮ| ಮತಗಳನ್ನು ವಿದ್ಯುನ್ನಾನ ಹಾಗೂ ದೂರದ ಇ-ಮತದಾನಗಳೆರಡಕ್ಕೂ ಮತ್ತು ಎಜಿಎಂನಲ್ಲಿ ಇ-ಮತದಾನ ಮಾಡುವುದಕ್ಕೆ ಸೌಲಭ್ಯವನ್ನು ಒದಗಿಸುತ್ತದೆ. ಸದಸ್ಯರುಗಳಿಗೆ ಮಾಹಿತಿ ನೀಡುವುದೇನೆಂದರೇ.

1. ಸದಸ್ಯ 74ನೇ ಎಜಿಎಂಗೆ ವಿಸಿ ಮೂಲಕ ಹಾಜರಿರಬಹುದಾಗಿದೆ ಅಥವಾ https://emeetings.kfintech.com ನಲ್ಲಿ ಲೈವ್ ವೆಬ್-ಕಾಸ್ಟ್ ಮೂಲಕ, ಅವರ ಇ-ಮತದಾನದ ಕೈಡಿನ್ನಿಯಲ್ ಗಳನ್ನು ಬಳಸಿಕೊಂಡು ನೋಡಬಹುದು.

2. ವಿಸಿ ಮೂಲಕ ಭಾಗವಹಿಸುವುದಕ್ಕಾಗಿ ಮತ್ತು ಭೌತಿಕ ನಮೂನೆಯಲ್ಲಿ ಷೇರುಗಳನ್ನು ಹೊಂದಿರುವವರಿಗೆ ಭಾಗವಹಿಸುವುದಕ್ಕಾಗಿ ಇರುವ ರೀತಿಯೂ ಸೇರಿದಂತೆ ಅಥವಾ ತಮ್ಮ ಇ-ಮೇಲ್ ವಿಳಾಸಗಳನ್ನು ನೋಂದಾಯಿಸುವವರು ಇ-ಮತದಾನದ ಮೂಲಕ ತಮ್ಮ ಮತವನ್ನು ಚಲಾಯಿಸಬಹುದು, ಇ-ಮತದಾನದ ಪ್ರಕ್ರಿಯೆಗಾಗಿನ ಸೂಚನೆಗಳನ್ನು 74ನೇ ಎಜಿಎಂ ಸಭೆಯ ಸೂಚನೆಯ ಒಂದು ಭಾಗವಾಗಿ ಒದಗಿಸಲಾಗಿರುತ್ತದೆ.

4. ದೂರದಿಂದ ಮಾಡುವ ಮತದಾನವು (ರಿಮೋಟ್ ವೋಟಿಂಗ್) ಗುರುವಾರ ಜುಲೈ, 9, 2020 ಕ್ಕೆ ಬೆಳಿಗ್ಗೆ 9.00ರ ಭಾರತೀಯ ಕಾಲಮಾನಕ್ಕೆ ಆರಂಭವಾಗುತ್ತದೆ. ದೂರದಿಂದ ಮಾಡುವ ಮತದಾನವು ಭಾನುವಾರ ಜುಲೈ 12, 2020 ರಂದು ಸಂಜೆ 5.00ಕ್ಕೆ ಭಾರತೀಯ ಕಾಲಮಾನ ಮುಕ್ಕಾಯಗೊಳ್ಳುತ್ತದೆ. ಜುಲೈ 12, 2020 ರ ಭಾರತೀಯ ಕಾಲಮಾನ ಸಂಜೆ 5.00 ರ ನಂತರ ಇ-ಮತದಾನಕ್ಕೆ ಅನುಮತಿ ನೀಡುವುದಿಲ್ಲ. ಒಮ್ಮೆ ರೆಸೆಲ್ಯೂಶನ್(ಗಳ) ಮೇಲೆ ಸದಸ್ಯರು ಮತ ಹಾಕಿದ ನಂತರ ಬದಲಾಯಿಸುವುದಕ್ಕೆ ಅನುಮತಿಸುವುದಿಲ್ಲ.

5. ಒಬ್ಬವ್ಯಕ್ತಿಯು ಎಜಿಎಂನ ಸೂಚನಾ ಪತ್ರ ರವಾನೆಯಾದ ನಂತರ ಅಂದರೇ ಇ-ಮತದಾನಕ್ಕೆ ನಿಗದಿಪಡಿಸಿದ ಕಟ್ಆಫ್ ದಿನಾಂಕದಂದು ಅಥವಾ ಮುಂಚಿತ ವಾಗಿ ಕಂಪನಿಯ ಸದಸ್ಯ ನಾದ ಪಕ್ಷದಲ್ಲಿ ಅಥವಾ ನೋಟೀಸ್ ನ ರವಾನೆ ನಂತರ ಈ ಇ-ಮೇಲ್ ವಿಳಾಸವನ್ನು ನೋಂದಾಯಿಸಿದ್ದರೆ ಅಂತಹ ಸದಸ್ಯರು ಇ-ಮತದಾನಕ್ಕಾಗಿ ತಿಳಿಸಿರುವ ಅನುಸರಿಸಬೇಕಾದ ಕ್ರಮಗಳು ಮತ್ತು ಸೂಚನೆಗಳನ್ನು ಅನುಸರಿಸಿ ಐಡಿ ಮತ್ತು ಪಾಸ್ವರ್ಡ್ ನ್ನು ಪಡೆದುಕೊಳ್ಳಬೇಕು.

6. ಎಜಿಎಂಗೆ ಮುಂಚೆ ದೂರದಿಂದ ಮಾಡುವ ಮತದಾನದ ಮೂಲಕ ಮತ ಹಾಕಿರುವ ಸದಸ್ಯರೂ ಸಹ ಎಜಿಎಂ ಸಭೆಗೆ ಹಾಜರಿರಬಹುದಾಗಿದೆ ಆದರೆ ಪುನಃ ಮತದಾನ ಮಾಡುವಂತಿಲ್ಲ. ದೂರದ ಇ-ಮತದಾನದ ಮೂಲಕ ತಮ್ಮ ಮತದಾನ ಮಾಡದೇ ವಿಸಿ ಮೂಲಕ ಎಜಿಎಂಗೆ ಹಾಜರಾಗುವ ಸದಸ್ಯರು ಎಜಿಎಂ ನಲ್ಲಿ ಇ-ಮತದಾನ ಮಾಡಲು ಅರ್ಹರಾಗಿರುತ್ತಾರೆ.

7. ತಮ್ಮ ಇ-ಮೇಲ್ ವಿಳಾಸಗಳನ್ನು ಇನ್ನೂ ನೊಂದಾಯಿಸಿಕೊಳ್ಳದ ಸದಸ್ಯರು, ನಿಕ್ಷೇಪದಾರರೊಂದಿಗೆ ಅವರ ನಿಕ್ಷೇಪ ಭಾಗೀದಾರ(ರ) ಮೂಲಕ ತಾವು ವಿದ್ಯು ನ್ಮಾನ ನಮೂನೆಯಲ್ಲಿ ಹೊಂದಿರುವ ಷೇರುಗಳ ಬಗ್ಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಭೌತಿಕ ನಮೂನೆಯಲ್ಲಿ ಷೇರು ಹೊಂದಿರುವುದರ ಬಗ್ಗೆ ಕಂಪನಿಯ ಆರ್ಟಿಎ, ಕೆಫಿನ್ ಟೆಕ್ನಾಲಜೀಸ್| ಪ್ರವೇಟ್ ಲಿಮಿಟೆಡ್, ಸೆಲಿನಿಯಂ ಟವರ್, ಪ್ಲಾಟ್ 31 ಮತ್ತು 32, ಗಚ್ಚಿಬೌಲಿ ಫೈನಾನ್ಷಿಯಲ್ ಡಿಸ್ಟ್ರಿಕ್ಟ್, ನಾನಕ್ರಾಮ್ ಗುಡ, ಹೈದರಾಬಾದ್-500 032 ಇವರಿಗೆ ಲಿಖಿತವಾಗಿ ವಿವರಗಳನ್ನು ಸಲ್ಲಿಸಲು ಕೋರಲಾಗಿದೆ.

8. ಕಂಪನಿಯು, ಸದಸ್ಯ ರುಗಳು ತಮ್ಮ ಇಮೇಲ್ ವಿಳಾಸಗಳನ್ನು ತಾತ್ಕಾಲಿಕವಾಗಿ ಅಪ್ ಡೇಟ್ ಮಾಡಲು ತಾತ್ಕಾಲಿಕ ಲಿಂಕ್ https://www.wipro.com/investors/annual-reports/ ಅನ್ನು ಸಜ್ಜುಗೊಳಿಸಿದೆ ಅದರಿಂದಲೇ ಸದಸ್ಯರು 2019-20ರ ವಾರ್ಷಿಕ ವರದಿ ಮತ್ತು 74ನೇ ಎಜಿಎಂನ ಸೂಚನೆಯನ್ನು (ಇ-ಮತದಾನಕ್ಕಾಗಿ ಸೂಚನೆಗಳು ಸೇರಿದಂತೆ) ಸಹ ವಿದ್ಯು ನ್ಮಾನವಾಗಿ ಪಡೆದುಕೊಳ್ಳವ ಮಿತಿಯ ಉದ್ದೇಶಕ್ಕೂ ಬಳಸಬಹುದಾಗಿದೆ.

ಸದಸ್ಯ ರು ವಿದ್ಯು ನ್ಮಾನ ಮತದಾನದ ಬಗೆಗಿನ ದೂರುಗಳನ್ನು ಸಲ್ಲಿಸಬೇಕಾದಲ್ಲಿ/ ಸ್ಪಷ್ಟೀಕರಣ ಪಡೆಯಬೇಕಾಗಿದ್ದಲ್ಲಿ ಅಥವಾ ವಿಸಿ ಭಾಗವಹಿಸುವಿಕೆಗಾಗಿ ತಾಂತ್ರಿಕ ನೆರವು ಬೇಕಾಗಿದ್ದಲ್ಲಿ ಸದಸ್ಯ ರು ಕೆಫಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ರವರನ್ನು ಶುಲ್ಕ ರಹಿತ ಸಂಖ್ಯೆ 1-800-3454-001 ಸಂಪರ್ಕಿಸಬೇಕು ಅಥವಾ ಅವರಿಗೆ <u>einward.ris@kfintech.com</u> ಮತ್ತು evoting@kfintech.com ನಲ್ಲಿ ಬರೆದುಕೊಳ್ಳಬೇಕು. ಸದಸ್ಯರು ಹೆಚ್ಚಿನ ಸ್ಪಷ್ಟೀಕರಣಗಳಿಗಾಗಿ ಶ್ರೀ ಶ್ರೀನಿವಾಸ್ ಬಿ. ವ್ಯವಸ್ಥಾಪಕರು, ಕೆಫಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಇವರನ್ನು ಹಿಂದೆ ತಿಳಿಸಿದ ಆರ್ಟಿಎ ವಿಳಾಸದಲ್ಲಿ ಅಥವಾ srinivas.b@kfintech.com ಅಥವಾ 040 - 67162222 ರಲ್ಲಿ ಸಹ ಸಂಪರ್ಕಿಸಬಹುದಾಗಿದೆ.

ವಿಪ್ರೊ ಲಿಮಿಟೆಡ್ ಪರವಾಗಿ ಎಂ ಸನಾಉಲ್ಲಾ ಖಾನ್| ಕಂಪನಿ ಕಾರ್ಯದರ್ಶಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಕಾರ್ಯಪಾಲಕ ಅಭಿಯಂತರರ ಕಛೇರಿ, ಪದ್ಮನಾಥನಗರ ವಿಧಾಗ, ಸಾಗರ ಆಸ್ಪತ್ರೆ ಎದುರು, ಕುಮಾರಸ್ವಾಮಿ ಲೇಔಚ್, ಬೆಂಗಳೂರು-560078 ನಂ: ಕಾಪಾಅ(ಪಿಎನ್)/ಟೆಂಡರ್/05/2020-21

ಟೆಂಡರ್ ಪಕಟಣೆ

(ಏಕಲಕೋಟಿ ಮತ್ತು ದ್ವೀಲಕೋಟಿ ಪದ್ವತಿ) (ಕರ್ನಾಟಕ ಸರ್ಕಾರದ ಇ-ಪ್ರೊಕ್ಕೂರ್-ಮೆಂಟ್ ಪೋರ್ಟರ್ ಮುಖಾಂತರ ಮಾತ್ರ) (ಸ್ಟಾಂಡರ್ಡ್ ದಾಖಲೆ ಸಂಖ್ಯೆ ಕಡಬ್ಲೂ-1, ಕಡಬ್ಲೂ-2, ಕಡಬ್ಲೂ-3)

ಕಾರ್ಯಪಾಲಕ ಅಭಿಯಂತರರು, ಪದ್ಮನಾಛನಗರ ವಿಭಾಗ, ಬೆಂಗಳೂರು ಇವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ/ ಕೆ.ಪಿ.ಡಬ್ಲೂ.ಡಿ/ ಸಿ.ಪಿ.ಡಬ್ಲೂ.ಡಿ / ರೈಲ್ವೇಸ್/ ಎಂ.ಇ.ಎಸ್/ ರಾಷ್ಟ್ರೀಯ ಹೆದ್ದಾರಿ ಅಥವಾ ಯಾವುದೇ ರಾಜ್ಯ ಸರ್ಕಾರದ ಸಂಸ್ಥೆಗಳಲ್ಲಿ ನೋಂದಾಯಿತ ಆರ್ಹ ಗುತ್ತಿಗೆದಾರರಿಂದ ಈ ಕೆಳಕಂಡ ಕಾಮಗಾರಿಗಳಿಗೆ ಐಟಂವಾರು ಟೆಂಡರನ್ನು ಆಹ್ವಾನಿಸಿದ್ದಾರೆ.

ಕ್ರ ಸಂ.	ಕಾಮಗಾರಿಗಳ ಹೆಸರು	ಕಾಮಗಾರಿಯ ಆಂದಾಜು ವೆಚ್ಚ (ರೂ. ಲಕ್ಷಗಳಲ್ಲಿ)	ಪರಿಶಿಷ್ಟ್ರ ಪಾತಿ/ ಪರಿಶಿಷ್ಟ್ರ ಪಂಗಡ ಇತರರು ಮೀಸಲಾತಿ	ಇಎಂಡಿ (ರೂ.ಗಳಲ್ಲಿ)
1.	ವಾರ್ಡ್ ನಂ.161ರ ಹೊಸಕೆರೆಹಳ್ಳಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು (3ನೇ ಕರೆ).	10.00	ಇತರರು	25,000.00
2.	ವಾರ್ಡ್ ನಂ.180ರ ಬನಶಂಕರಿ ದೇವಸ್ಥಾನ, ಸರಬಂಡೆಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಸೌಲಭ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳು (3ನೇ ಕರೆ).	5.00	ಇತರರು	12,500.00
3.	ವಾರ್ಡ್ ನಂ.165ರ ಗಣೇಶ ಮಂದಿರ ವಾರ್ಡ್ ಬಳಿಯ ವಾರ್ಡ್ ಕಛೇರಿಯ ನಿರ್ಮಾಣ ಮತ್ತು ನವೀಕರಣ.	8.75	ಪ.ಜಾ	10,940.00
4.	ವಾರ್ಡ್ ನಂ.165ರಲ್ಲಿ ರಸ್ತೆ ಮತ್ತು ಫೂಟ್ಪಾತ್ಗಳ ಅಭಿವೃದ್ಧಿ ಮತ್ತು ನಿರ್ವಹಣೆ.	40.00	ಪ.ಪಂ	40,000.00
5.	ವಾರ್ಡ್ ನಂ.166ರಲ್ಲಿ ತುರ್ತು ಕಾಮಗಾರಿಗಳು.	10.00	ಇತರರು	25,000.00
6.	ವಾರ್ಡ್ ನಂ.166ರ ಕರಿಸಂದ್ರ ಮತ್ತು ಬಿಬಿಎಂಪಿ ಕಟ್ಟಡದಲ್ಲಿ ಜಿಮ್ ಉಪಕರಣಗಳು ಮತ್ತು ಸಿಸಿ ಕ್ಯಾಮರಾ ಗಳ ಅಳವಡಿಕೆ.	10.00	ಇತರರು	25,000.00
7.	ವಾರ್ಡ್ ನಂ.166 ಕರಿಸಂದ್ರ ವಾರ್ಡ್ ಕಛೇರಿ,ಮೊದಲನೇ ಮಹಡಿ, ಜಯನಗರ, 7ನೇ ಬ್ಲಾಕ್'ನಲ್ಲಿ ಯೋಗ ಕೇಂದ್ರ ನಿರ್ಮಾಣ.	40.00	ಇತರರು	80,000.00
8.	ವಾರ್ಡ್ ನಂ.180ರ ಭವಾನಿ ನಗರದಲ್ಲಿ ಕದರೇನಹಳ್ಳಿ ಸ್ಟೇಡಿಯಂ ನಲ್ಲಿ ಚೈನ್ ಲಿಂಕ್ ಫೆನ್ಡ್ ಗಳ ಅಳವಡಿಕೆ.	20.00	ಪ.ಜಾ	25,000.00
9.	ವಾರ್ಡ್ ನಂ.181ರ ಕುಮಾರಸ್ವಾಮಿ ಲೇಔಟ್ 1ನೇ ಹಂತ, 71ನೇ ಕ್ರಾಸ್ ನಲ್ಲಿ, ಮೋಲೀಸ್ ಸ್ಪೇಷನ್ ಹತ್ತಿರದಲ್ಲಿ ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳು.	30.00	ಇತರರು	60,000.00
10	ವಾರ್ಡ್ ನಂ.181ರ ಜೆಹೆಚ್ಬಿಸಿಎಸ್ ಲೀಔಚ್ ನ ಕುಮಾರಸ್ವಾಮಿ ಲೀಔಚ್ 1ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳು.	30.00	ಪ.ಪಂ	30,000.00
11	ವಾರ್ಡ್ ನಂ.181ರ ಜೆಹೆಚ್ಬಿಸಿಎಸ್ ಲೀಔಟ್ ಮುನಿಯಪ್ಪ ಕಾಂಪೌಂಡ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಸೌಲಭ್ಯ ಮತ್ತು ಬೋರ್'ವೆಲ್ ಕಾಮಗಾರಿಗಳು.	15.00	ಪ.ಜಾ	18,750.00
12	ವಾರ್ಡ್ ನಂ.183ರ ಚಿಕ್ಕಲಸಂದ್ರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ.	10.00	ಇತರರು	25,000.00
13	ವಾರ್ಡ್ ನಂ.183ರಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಸೆಪ್ಪೆಜ್ ಗಳ ನಿರ್ವಹಣೆ.	5.00	ಪ.ಜಾ	6,250.00
14	ವಾರ್ಡ್ ನಂ.183ರ ಚಿಕ್ಕಲಸಂದ್ರದಲ್ಲಿ ಚರಂಡಿ ಮತ್ತು ಘೂಟ್ಪಾತ್ ಗಳ ಅಭಿವೃದ್ಧಿ.	15,00	ಪ.ಜಾ	18,750.00
15	ವಾರ್ಡ್ ನಂ.183ರ ಚಿಕ್ಕಲಸಂದ್ರದಲ್ಲಿ ಚರಂಡಿ ಮತ್ತು ಘೂಟ್ಪಾತ್ಗಳ ಅಭಿವೃದ್ಧಿ.	20.00	ಇತರರು	50,000.00
16	ವಾರ್ಡ್ ನಂ.183ರ ಚಿಕ್ಕಲಸಂದ್ರದಲ್ಲಿ ಬೋರ್ವೆಲ್ ಒದಗಿಸುವುದು.	35.00	ಇತರರು	70,000.00
17	ವಾರ್ಡ್ ನಂ.183ರ ಚಿಕ್ಕಲಸಂದ್ರದಲ್ಲಿ ವಿಶ್ವೇಶ್ವರಯ್ಯ ಯೋಗ ಕೇಂದ್ರದ ಪೈಂಟಿಂಗ್ ಮತ್ತು ದುರಸ್ಥಿ ಕಾಮಗಾರಿಗಳು.	5.00	ಇತರರು	12,500.00
18	ವಾರ್ಡ್ ನಂ.166ರ ಕರಿಸಂದ್ರದಲ್ಲಿ 1ನೇ ಮೈನ್(ಚರಂಡಿ) 1ನೇ ಎ ಮುಖ್ಯ ರಸ್ತೆ, 1ನೇ ಐ ಮುಖ್ಯ ರಸ್ತೆ ಮತ್ತು ಜೆ.ಎಸ್.ಎಸ್ ವೃತ್ತದಿಂದ ಕನಕಪುರ ರಸ್ತೆಯವರೆಗೆ ಚರಂಡಿ ಮತ್ತು ಘೂಟ್ ಪಾತ್ ಅಭಿವೃದ್ಧಿ ಕಾಮಗಾರಿಗಳು ಮತ್ತು ಡಾಂಬರೀಕರಣ.	55.00	ಇತರರು	1,10,000.00
19	ವಾರ್ಡ್ ನಂ.181ರ ಕುಮಾರಸ್ವಾಮಿ ಲೇಔಟ್ನಲ್ಲಿ ಒಳಾಂಗಣ ಕ್ರೀಡಾಂಗಣ ಕೋರ್ಟ್ ನಿರ್ಮಾಣ.	99.00	ಇತರರು	1,98,000.00

ಮಧ್ಯಾಹ್ನ 16.00 ಗಂಟೆಯ ಒಳಗೆ. (2) ಹಣಕಾಸು ಬಿಡ್ ತೆರೆಯುವ ದಿನಾಂಕ 03.07.2020 ರಂದು ಮಧ್ಯಾಹ್ನ 16.30 ಗಂಟೆಗೆ ಕಾರ್ಯಪಾಲಕ ಅಭಿಯಂತರರ ಕಛೇರಿ, ಪದ್ಮನಾಧನಗರ ದಲ್ಲಿ ನಡೆಸಲಾಗುವುದು (3) ಕ್ರಮ ಸಂಖ್ಯೆ 18 ಮತ್ತು 19ರವರಿಗೆ ಮಾತ್ರ ಪೂರ್ವ ಬಿಡ್ ಸಭೆಯನ್ನು ದಿನಾಂಕ 01.07.2020ರಂದು ಮಧ್ಯಾಹ್ನ 15.00 ಗಂಟೆಗೆ ಮುಖ್ಯ ಅಭಿಯಂತರರ ಕಛೇರಿ(ದಕ್ಷಿಣ), ಬಿಬಿಎಂಪಿ, 9ನೇ ಮೈನ್, 9ನೇ ಕ್ರಾಸ್, ಜಯನಗರ 2ನೇ ಬ್ಲಾಕ್, ಬೆಂಗಳೂರು-560011 (4) ಕ್ರಮ ಸಂಖ್ಯೆ 18 ಮತ್ತು 19ರವರಿಗೆ ಮಾತ್ರ ತಾಂತ್ರಿಕ ಬಿಡ್ಅನ್ನು ದಿನಾಂಕ 07.07.2020ರಂದು ಮಧ್ಯಾಹ್ನ 16.30 ಗಂಟೆಗೆ ಕಾರ್ಯಪಾಲಕ ಅಭಿಯಂತರರ ಕಛೇರಿ, ಪದ್ಮನಾಥನಗರ ದಲ್ಲಿ ನಡೆಸಲಾಗುವುದು.

ಹೆಚ್ಚಿನ ವಿವರಗಳನ್ನು ಮೇಲ್ಕಂಡ ಕಛೇರಿಯಿಂದ ಕೆಲಸದ ವೇಳೆಯಲ್ಲಿ ಅಥವಾ ವೆಬ್ಸೈಟ್ https://eproc.karnataka.gov.in ನಲ್ಲಿ ಪಡೆಯಬಹುದು.

ಸುಧಾರಣಾ ವೆಚ್ಚ ಪಾವತಿಸಿ - ಬೆಂಗಳೂರು ಅಭಿವೃದ್ಧಿಗೆ ಸಹಕರಿಸಿ

ಕಾರ್ಯಪಾಲಕ ಅಭಿಯಂತರರು, ಪದ್ಮನಾಭನಗರ ವಿಭಾಗ

ಎಚ್ಚರ ತಪ್ಪದಿರಿ 🦠 ಸುರಕ್ಷತೆ ಮರೆಯದಿರಿ

ನಿಮ್ಮ ಸುರಕ್ಷೆ ನಿಮ್ಮ ಕೈಯಲ್ಲಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ.





ದಿನಾಂಕ: ಜೂನ್ 19, 2019

ಸ್ಥಳ: ಬೆಂಗಳೂರು

